



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಸೋಮವಾರ, ೧೪, ಡಿಸೆಂಬರ್, ೨೦೨೦(ಮಾರ್ಗಶಿರ, ೨೩, ಶಕವರ್ಷ ೧೯೪೨) Bengaluru, MONDAY, 14, DECEMBER, 2020(MARGASHIRA, 23, ShakaVarsha 1942)	ನಂ. ೬೯೯ No. 699
------------------------	---	--------------------

No. DPAR 209 SRR 2020

Karnataka Government Secretariat,
Vidhana Soudha,
Bangalore, Dated: 14.12.2020

NOTIFICATION

In exercise of the powers conferred by the proviso to clause (3) of Article 320 of the Constitution of India, the Governor of Karnataka hereby makes the following regulations further to amend the Karnataka Public Service Commission (Consultation) Regulations, 2000, namely:-

REGULATIONS

1. Title and Commencement.- (1) These regulations may be called the Karnataka Public Service Commission (Consultation) (Second Amendment) Regulations, 2020.

(2) They shall come in to force from the date of their publication in the Official Gazette.

2. Amendment of regulation 5.- In the Karnataka Public Service Commission (Consultation) Regulations, 2000, for regulation 5, the following shall be substituted, namely:-

“5. It shall not be necessary to consult the Commission in any case involving a disciplinary matter affecting a Government servant where the disciplinary authority proposes to pass an original order imposing on him any of the penalties specified in the Karnataka Civil Services (Classification, Control and Appeal) Rules, 1957 or where the competent authority proposes to pass an order on an appeal or on revision or review in relation to such an original order under the said rules”.

Sd/-

(Vajubhai Vala)

Governor of Karnataka

By Order and in the name of the
Governor of Karnataka

(A.V. Shylaja)

Under Secretary to Government,
Department of Personnel & Administrative Reforms
(Service Rules-2)

(೧)

ಕರ್ನಾಟಕ ಸರ್ಕಾರ

ಸಂಖ್ಯೆ ಸಿಆಸುಇ 209 ಎಸ್ಆರ್ಆರ್ 2020

ಕರ್ನಾಟಕ ಸರ್ಕಾರದ ಸಚಿವಾಲಯ

ವಿಧಾನಸೌಧ

ಬೆಂಗಳೂರು, ದಿನಾಂಕ:14.12.2020

ಅಧಿಸೂಚನೆ

ಭಾರತ ಸಂವಿಧಾನದ 320 ನೇ ಅನುಚ್ಛೇದದ ಕಲಂ (3)ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನೆ) ವಿನಿಯಮಗಳು, 2000ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ವಿನಿಯಮಗಳನ್ನು ರಚಿಸಿದ್ದಾರೆ, ಎಂದರೆ : -

ವಿನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ: (1) ಈ ವಿನಿಯಮಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನೆ) (2ನೇ ತಿದ್ದುಪಡಿ) ವಿನಿಯಮಗಳು 2020 ಎಂದು ಕರೆಯತಕ್ಕದ್ದು.

(2) ಇದನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ವಿನಿಯಮ 5ಕ್ಕೆ ತಿದ್ದುಪಡಿ: ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನೆ) ವಿನಿಯಮಗಳು 2020ರ ವಿನಿಯಮ 5ರ ಬದಲಾಗಿ ಈ ಕೆಳಕಂಡಂತೆ ಪ್ರತಿಷ್ಠಾಪಿಸತಕ್ಕದ್ದು:-

“5. ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರಲ್ಲಿ ನಿರ್ದಿಷ್ಟಪಡಿಸಲಾದ ಯಾವುದೇ ದಂಡನೆಯನ್ನು ವಿಧಿಸುವ ಉದ್ದೇಶದಿಂದ ಸರ್ಕಾರಿ ನೌಕರನ ವಿರುದ್ಧ ಮೂಲ ಆದೇಶವನ್ನು ಹೊರಡಿಸಲು ಶಿಸ್ತು ಪ್ರಾಧಿಕಾರವು ಪ್ರಸ್ತಾಪಿಸಿದ ಅಥವಾ ಸದರಿ ನಿಯಮಗಳ ಅಡಿ ಹೊರಡಿಸಲಾದ ಮೂಲ ಆದೇಶದ ಮೇಲಿನ ಅಪೀಲು ಅಥವಾ ಪುನರೀಕ್ಷಣೆ ಅಥವಾ ಪುನರಾವಲೋಕನದಲ್ಲಿ ಆದೇಶ ಮಾಡಲು ಸಕ್ಷಮ ಪ್ರಾಧಿಕಾರವು ಪ್ರಸ್ತಾಪಿಸಿದಂತಹ ಸರ್ಕಾರಿ ನೌಕರನ ಮೇಲೆ ಪರಿಣಾಮವನ್ನು ಉಂಟು ಮಾಡುವ ಶಿಸ್ತು ಕ್ರಮವನ್ನು ಒಳಗೊಂಡ ಯಾವುದೇ ಪ್ರಕರಣದಲ್ಲಿ ಆಯೋಗದೊಂದಿಗೆ ಸಮಾಲೋಚಿಸುವುದು ಅಗತ್ಯವಾಗಿರತಕ್ಕದ್ದಲ್ಲ.”

ಸಹಿ/-

(ವಜುಬಾಯಿ ವಾಲಾ)

ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

(ಎ.ವಿ. ಶೈಲಜ)

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು-2)